

CreditAccess Grameen Limited

Regd. & Corporate Office

#49, 46th Cross, 8th Block, Jayanagar, Bengaluru-560070 Phone: 080-22637300 | Fax: 080-26643433 Email: info@cagrameen.in Website: www.creditaccessgrameen.in CIN: L51216KA1991PLC053425

March 24, 2022

To BSE Limited Phiroze Jeejeebhoy Towers Dalal Street Mumbai- 400001 Scrip code: 541770

National Stock Exchange of India Limited The Exchange Plaza Bandra Kurla Complex Bandra (East) Mumbai- 400051 Scrip code: CREDITACC

Dear Sir/Madam,

Sub: Newspaper Publication- Notice of the NCLT Convened Meeting:

Please find enclosed the copies of newspaper publication of notice of the National Company Law Tribunal (NCLT) convened Meeting of the Company, published in today's (March 24, 2022) edition of Financial Express and Vishwavani (Kannada) newspapers.

The same is also available on the website of the Company at www.creditaccessgrameen.in.

Please take this intimation on record.

Thanking you.

Yours' Truly

For CreditAccess Grameen Limited

M. J Mahadev Prakash

Head – Compliance, Legal & Company Secretary

Encl.: As above





GNPAs of housing finance cos may rise to 3.8% in Q4

GROSS NON-PERFORMING ASSETS (GNPAs) of housing finance companies are likely to rise to 3.6-3.8% in the fourth rise to 3.6-3.8% in the fourth quarter of the current financial year, from 3.3% in December 2021, due to the Reserve Bankof India's (RBI's) norms on upgradation of assets and lag effect of the Covid-19 pandemic.

"GNPAs to be 3.6-3.8% as of the 1030 3.6-3.8% as of the 1

"GNPAstobe 3.6-3.896asof March 31, 2022, which will be 30 to 50 basis points higher than GNPAsasof December 31, 2021," said Sachin Sachdeva, vice-president and sector head, raincale sector ratings, Icra. Analysts believe GNPAs would rise further post-September 2022, when the



all housing finance companies (HFCs). As per reports, most

HFCs have already switched to the newway of calculating. "The impact on housing finance entities could be in the range of 25 to 150 basis points, and for affordable housing finance companies in the range

Sanjay Agarwal, senior director, Care Edge. The central bank last month deferred the implemen-

month deferred the implementation of the revised norms per-tation of the revised norms per-taining to the upgradation of NPAs to September 30, 2022. GNPAs of HFCs, however, are expected to improve in the next fiscal year as companies adopt the new guidelines and inform customers about the same. There is a considerable improvement in the earning cycle for a self-employed seg-ment, which has a rub-off effect on the repayments as well. However, CareEdge expects delinquencies to be higher in companies with a higher proportion of loans against property and construc-tion finance.

HDFC Bank, Kotak, Axis buy 8% stake each in ONDC

PRESS TRUST OF INDIA New Delhi, March 23

PRIVATE SECTOR LENDERS HDFC Bank, Kotak Mahindra

equity share capital of ONDs by way of allotment of 10 lakh equity shares for ₹10 crore, it said in a regulatory filing on Wednesday. "Kotak Mahindra Bank has subscribed to 10,00,000 equity shares of Open Network for Digital

Commerce (ONDC) for a consideration of ₹10 crore, translating into an equity share-holding of 7.84% in ONDC as on March 22, 2022, *the lender said in another filing.

In a separate filing, Axis Bank said ONDC

ake each in In a separate filing, Axis
Mank said ONDC
on March 22
have invested
₹10 crore each in
the entity
the entity the entity
the entity the entity
the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity the entity

crore. Post allotment, the shareholding of the bank in ONDC is 7.84%.

ONDC was incorporated in

ONDC was incorporated in India on December 30, 2021, and is into creating an open public digital infrastructure to develop and transform the Indian digital commerce ecosystem for both goods and services.

Sebi streamlines approval process in AIFs

MARKETS REGULATOR SEBI has streamlined the process for approval with respect to change in control of sponsor and man-ager of Alternative Investment Funds (AIFs) involving a scheme of arrangement under the com-panies law. In a circular on Wednesday, the watchdoe said such applica-

In a circular on Wednesday, the watchdog said such applications seeking approval for the proposed change in control of the sponsor and/or manager of the AIF can be filled with Sebi prior to filing the applications with the National Company Law Tribunal (NCII). "Upon being satisfied with compliance of the applicable regulatory requires."

satisfied with compliance of the applicable regulatory requirements, in-principle approval will be granted by Sebi," its said.

According to the regulator, the validity of such in-principle approval would be three months from the date of issuance.—PTI

Promoter hikes stake in L&T finance, shares surge 16.2%

FE BUREAU Mumbai, March 23

SHARES OF L&T Finance Hold-SHARES OF L&F Finance Hold-ings surged as much as 16.2% on Wednesday — the most since their listing — after pro-moter Larsen & Toubro raised stake in the financial services firm through bulk deals and market purchase. While L&T picked up 21.22 million shares at an average price of ₹83.52 on the NSE, the engineering behemoth also bought another 20.27 million

engineering behemoth also bought another 20.27 million shares from the BSE. The combined transaction is valued at \$4.348 crore. The sellers are not immediately known.

Accordingto insider trading data available on the BSE, Larsen & Toubro, which owned a 63.5% stake in L&T Finance at the end of December, had acquired 14.3 million shares between March 17 and 21. This along with Wednesday's acquisition, the total purchase by the promoter would add up 55.75 million shares, taking the promoter holding to 65.8%.

L&T Finance stock, the

BUYING SPREE

■ L&T picked up 21.22 million shares

■ It also bought another 20.27 million shares from the BSE

■ The combined transaction is valued at ₹348 crore

■ According to insider trading data available on the BSE, Larsen & Toubro, which owned a 63.5% stake in L&T Finance at the end of December had December, had acquired 14.3 million

best performer on BSE 200, ral-lied 20.2% in intra-day trade on Wednesday. The stock has been gaining over the tast five



Head Office: Star House 1, Risk Management Department, Information Security Cel 3rd Floor, East Wing, C-5 - G Block, Bandra-Kurla Complex, Bandra (East), Mumbai 400 051. Email: security.information@bankofindia.co.in. TENDER NOTICE

(CreditAccess*

Gramen

BEFORE THE NATIONAL COMPANY LAW TRIBUNAL,
BENGALURU BENCH
CA/CA/A-60 BB2021

In the matter of Sections 230 - 232 and other relevant provisions of the Companies Act, 2013

AND

In the matter of Scheme of Amalgamation between Madura Micro
Finance Limited and CreditAccess Grameen Limited and their
respective shareholders and creditors.

ADVERTISEMENT OF NOTICE OF THE TRIBUNAL CONVENED
MEETING OF THE EQUITY SHAREHOLDERS OF
CREDITACCESS GRAMEEN LIMITED

CREDITACCESS GRAMEEN LIMITED

CREDITACCESS GRAMEEN LIMITED

CREDITACCESS GRAMEEN LIMITED

MEETING OF THE EQUITY SHAREHOLDERS OF CREDITACCESS GRAMEEN LIMITED

CREDITACCESS GRAMEEN LIMITED

New No. 49 (Old No. 2729), 46th Cross

Biblioxis, Jayangar, Bangalore - 560070,

Applicant Company

Notice and the property of the property Law Tribural (the 'Tribural') has directed a meeting of equity shareholders of the company for the purpose of considering, and if thought fit, approving with or without modification, the proposed scheme of amalgamation between Madura Micro Finance Limited and the Applicant Company and their respective shareholders and reditors, pursuant to the provisions of Sections 230-232 of the Companies Act, 2013 ("Act") ("Scheme").

In pursuance of the said Order and as directed therein further notice is hereby given that a meeting of the equity shareholders of the Applicant Company with the helicon Monday, the 25th day of April, 2022 at 11:00

A.M. (IST) at which time the equity shareholders of the Applicant Company with requised to attend through video conferencing or other ormore and the provision of Sections 230-232 of the Companies Act, 2013 ("Act") ("Scheme").

A.M. (IST) at which time the equity shareholders of the Applicant company with requised to attend through video conferencing or other ormore and the provision of the Applicant of the property of the Applicant of the Applicant of the Applicant of the property of the Applicant of the Applican

In case of any grievances or queries on Postal Ballot/Remote E-Voling please contact Mr. Sridhar Balamurli, Deputy Manager, KFir Technologies Private Limited Tel: 1800 345 4001 (toli free) Emall evolting@Kilmech.com.

please contract and ordered and the contract and the cont

Bank and Axis Bank have acquired 7.84% stake each in

acquired 7.84% stathe open public digital infrastructure framework entity ONDC.

All the three banks have invested ₹10 crore each in the

entity.
Post investment, HDFC
Bank holds 7.84% of the
equity share capital of ONDC

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT.



e 118 of Prospectus.
Zirakpur, Mohali, Punjab-140604, India | Tel: 01762-513185 | Fax: N.A. | Website: www.jeenasikho.co.in | E-t-neja; Company Secretary and Compliance Officer | Corporate Identity Number: U52601P82017PLC046545
PROMOTERS: MR. MANISH GROVER AND MRS. BHAVNA GROVER

HERBIT AT THE REPURCED TO AS THE "NET ISSUE". THE ISSUE AND THE NET ISSUE WILL CONSTITUTE 26-79% AND 25-48% RESPECTIVEZ OF THE POST TSSUE PAILD OF EQUITY SHARE CAPIT.

THE FACE VALUE OF THE EQUITY SHARE IS ? 10 EACH AND THE ISSUE PRICE IS ? 150.00

THE FACE VALUE OF THE EQUITY SHARE IS ? 10 EACH AND THE SISSUE PRICE IS ? 150.00

THE ISSUE PRICE IS 15 TIMES OF THE FACE VALUE OF THE EQUITY SHARE IS.

THE ISSUE PRICE IS 15 TIMES OF THE FACE VALUE OF THE EQUITY SHARES.

THE ISSUE PRICE IS 15 TIMES OF THE FACE VALUE OF THE EQUITY SHARES.

THE ISSUE PRICE SHOW AND THE PROCESS. IN TERMS OF CHAPTER IN OF THE SECURITIES AND EXCHANCE BOARD OF INDIA (ISSUE OF CAPITAL AND DISCLOSURE REQUIRE REQUIRED AND AMENDED.

FOR FURTHER DETAILS, PLEASE REFER TO CHAPTER TITLED "ISSUE PROCEDURE" BEGINNING ON PAGE 211 OF THE PROSPECTUS. A COPY OF THE PROSPECTUS IS BE DELIVERED FOR RE

ISSUE CLOSES ON APRIL 07, 2022

ad, w Delhi – 110 001. - +91 – 011-43029809; Fax: N.A

Skyline

.110020, India ione: 011 40450193-97, Fax No: +91-11-26812683 compliances@skylinerta.com.

Place: Chandigari Date: 23/03/2022



ಸಮಾಚಾರ ಸಣ್ಣದಲ್ಲ

ರಾಜಕೀಯ ಲಾಭಕ್ತೆ ಒಡೆದು ಆಳುವ ನೀತಿ

ದಿಂದ ಜಾತ್ರತೀತವಾಗಿ ಸಹೋದರರಂತೆ



ತೋಟವಾಗಿದ್ದು, ಇತ್ ದೇಶಗಳಿಗೆ ಮನದೆಯಾಗಿ ದೇಶಗಳಿಗೆ ಮನದೆಯಾಗಿ ದೇಶಗಳಿಗೆ ಮನದೆಯಾಗಿ ದೇಶಗಳಿಗೆ ಮನದೆಯಾಗಿ ನಂಸದ ನೀತೆ ಸೀಕ್ಷಮ ಎಂದು ಮಾಜೆ ಸಂಸದ ಕೆ.ಎಚ್.ಮುನಿಯಪ್ಪ ಬಿಜೆಪಿ ವಿರುದ್ಧ ಮಾಣ್ಯ ನಡೆಸಿದರು. ಬುದ್ಧವಾರ ಸುದ್ದಿಗಾರ ದೇಶಗಳು, ಬುದ್ಧವಾರ ಜಾತೃತೀಕ ರಾಷ್ಟ್ರಪ್ಪನೆ ಜಾತೃತೀಕ ನಾಷ್ಟ್ರಪ್ಪನೆ ಜಾತ್ಯತೀಕ ನಾಷ್ಟ್ರತೀಕ ನಾಷ್ಟ್ರಪ್ಪನೆ ಜಾತ್ಯತೀಕ ನಾಷ್ಟ್ರತೀಕ ನಾಷ್ಟ್ರತ ಸಾರ್ವ ಕಾರ್ಮಿಯಾಯ್ನು ಬಹು ಬೆರುತ್ತಿ ಬರುವಾಗಾಂ ನಡೆಸಿದರು. ಬರುವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಗುರತ್ತಾ ಹಾತ್ಮೆ ಪ್ರಹಾಪ್ರಭುತ್ತ ವ್ಯವಸ್ಥೆಯಲ್ಲಿ ಎಲ್ಲರೂ ನಾರ್ಯವಾಸರು. ಪ್ರತಿಯೊಬ್ಬರೂ ಸ್ಥತಂತ್ರವಾಗಿ ಪ್ರಾರೇ ಮಾತ್ರೆಗೇ ಪಾತಿ ರೇಷಕ್ಕೆ ಅವಹನವಿಲ್ಲ. ಅವರವರ ಧರ್ಮ ಪಾಲನೆಗೆ ಸ್ಥತಂತ್ರ ನಡೆದಿದ್ದಾರೆ ಎಂದರು. ಯಾವುದೇ ಶಾತ್ರೆಗಳಲ್ಲಿ ಸರ್ವ ಧರ್ಮಿಯರಿಗೆ ಭಾಗವಹಿಸುವ ಪಕ್ಷದೆ. ದೇವಾಲಯಗಳಗೂ ಹೋಗುಮರು. ಯಾವುದೇ ಪ್ರಕ್ಷಣೆ ಮಾಡುಹುದು. ಆದಕ್ಕೆ ಅಡ್ಡಿಪಡಿಸುವುದು ಸಂವಿಧಾನದ ಉಲ್ಲಂಘ ನಿಯಾಗಳಿದೆ. ದೇವರಲ್ಲಿ ಎಲ್ಲರೂ ಕೋಮು ಸಾಮರಕ್ಕೆ ಕಾಪಾಡಬೇಕು. ಸ್ಪಕ್ಷ ಸಮಾಜ ಹಾಳು ಮೂಡುವ ರಾಜಕಾರಣವನ್ನು ಎಂದಿಗೂ ಮಾಡ ಬಾರದು ಎಂದರು. ಕುಲಪತಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜ್ಯಪಾಲ ಗೆಹಲೋಥ್ ಕರೆ

ಜ್ಞಾನವನ್ನು ಸೃಷ್ಟಿಸುವುದರ ಜತೆಗೆ ಮನು ಕುಲದ ಭವಿಷ್ಯದ ಸವಾಲುಗಳನ್ನು ಎದುರಿ ಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಆಣಗೊಳಿಸುವುದು ಉನ್ನತ ಶಿಕ್ಷಣದ ಉದ್ದೇಶವಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋಥ್ ಹೇಳಿದರು

ಪೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ವತಿಯಿಂದ ಬುಧವಾರ ಆಯೋಜಿಸಲಾ ವತಿಯಿಂದ ಬುಧವಾರ ಆಯೋಜಿಸಲಾ ಗಿದ್ದ 96ನೇ ವಾರ್ಷಿಕ ಸಭೆ ಮತ್ತು ಕುಲಪ ತಿಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಗಳಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿಗೆ ದಾರಿ

ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿಗೆ ದಾರಿ ರೊರಡುತ್ತದೆ. ಹೊಸ ಹೊಸ ಆವಿಷ್ಕಾರಗಳನ್ನು ಅರಿತುಕೊಳ್ಳಲು ಶಿಕ್ಷಣ ಆತ್ಮಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ

ಎದರು. ಸೂಕ್ಷ ಅವಕಾಶಗಳು, ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರತವು ಸದ್ಯಢ ವಾಗುವುದರ ಜತೆಗೆ ನೀಪಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ



ದ್ಯೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ವತಿಯಂದ ಬುಧವಾರ ಆಯೋಜಿಸಲಾಗಿದ್ದ 96ನೇ ವಾರ್ಷಿಕ ಸಭೆ ಮತ್ತು ಕುಲಪತಿಗಳ ರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯಪಾಲ ಥಾವರಚಂದ್ ಗೆಹಲೋಥ್ ಉದ್ಘಾಟಿಸಿದರು.

ಸುಸ್ಥಿರ ಅಭಿವೃದ್ಧಿಯತ್ತ ವಿವಿಗಳು ಗಮನಿಸಲಿ

ಸುಸ್ಕರ ಅಭ್ಯವೃದ್ಧಿಯತ್ತ ವಿವಿಗಳು ಗಮನಿಸಲಿ ಸ್ಟುರ ಅಭ್ಯವಿಯತ್ತ ವಿವ್ಯವ್ಯ ಅರ್ಬುಗಳು ಗಮನಿಹರಿಸಬೇಕು ಎಂದು ಉಪರಾಷ್ಟಕ್ಕತೆ ವೇಳಯ್ಯ ನಾಯ್ಕ ಅತಿಸಿದರು. ಪರ್ಚಿತರ್ ಮೊಲಕ ಸಮ್ಮೇಕೆಯಕ್ಕೆ ಹಿಡಿ ಮಾತನಾಡಿದೆ ಅವರು, ಸಮಾಜದಲ್ಲಿ ಸುಸ್ತಿರ ಅಭಿವೃದ್ಧಿಯ ಅನ್ನತಿಯನ್ನು ಮೂಡಿಸುವ ಕೆಲಸಾಗುಳು, ಸಮಾಜಕಿ ಅಭಿವೃತ್ತಿಯ ನಾನ್ನೆಗಳು ಸಾಕಷ್ಟು ಕೊಡುಗೆಯನ್ನು ನೀಡುವ ಆಗತ್ತವಿದೆ. ಭಾರತೀಯ ವಿಶ್ವವನ್ನಾ ಅರ್ಯ ಸಹ ಅನ್ನತಿಯನ್ನು ಮೂಡಿಸುವ ಕೆಲಸಾಗುಳು, ಮೊಲಕ ಅಭಿವೃದ್ಧಿಯ ಪಾತ್ರವೆಗಳು ಎನ್ನುವಕ್ಷ ಗಮನಾಡುಸಬೇಕು, ನಮ್ಮದು ಎರಡನೇ ಅತಿ ಹೆಚ್ಚು ಜನನುವಿ ಹೈದು ಪ್ರತಿ ಪತ್ತಿನ ಅನ್ನಕ್ಕೆ ಪತ್ತಿನ ಪ್ರತಿ ಪತ್ತಿನ ಅನ್ನಕ್ಕೆ ಮತ್ತು ಪ್ರವಿಶ್ವವಿ ಅರ್ಥನ್ನು ಸಾಧಿಸಿ ಅನ್ನ ಮಾಡಬೇಕು, ನಮ್ಮದು ಅರಥವುಲ್ಲಿ ಸಾಕಷ್ಟು ಸಾಧನಿಗಳನ್ನು ಮಾಡಬೇಕು, ನೇಮನೆ ಪ್ರತಿ ಸೆಟಿಯನ್ನು ಸಾಧಿಸಿ ಲಿಂಗೆ ಸಮಾನತೆಯತ್ತ ಸಾಗಬೇಕಿದೆ ಎಂದು ಹೇಳಿದರು.

ಈಗಾಗಲೇ ವಿಶ್ವ
ವಿದ್ಯಾಯಗಳು ಶಿಕ್ಷಣ ಕ್ಷೇತ್ರಕ್ಕೆ ಅತ್ತುತ್ತಮ ಸೇವೆ
ಸಲ್ಲಿಸುತ್ತಿವೆ. ದೇಶದ ಸರ್ವಾಂಗೀ:
ಅಭಿವೃದ್ಧಿ ಸರಕಾರದ ಆಶಯವಾ
ಗಿದೆ. ಎಲ್ಲರೂ ಇದಕ್ಕೆ
ಕೈಜೋಡಿಸುವ ಮೂಲಕ
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ
ಸಹಕರಸಬೇಕು... -ಥಾವರಚಂದ್ ಗೆಹೆಲೋಗ

ಸಮುದಾಯಕ್ಕೆ ಅಗತ್ಯ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಳುವ ಕೆಲಸವಾಗಬೇ ಕಿದೆ. ಭಾರತಕ್ಕೆ ವಿಶ್ವಗುರುವನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆ ಲ್ಲರೂ ದೃಢಪಕ್ಷೇಯನ್ನು ಇಡಬೇಕಿದೆ ಎಂದು ಹೇಳಿದರು.

ಎಂದು ಹೇಳದರು. ಬಕ್ಕ ವಿದ್ಯಾಲಯಗಳ ಸಂಘದ ಆಧ್ಯಕ್ಷ ಕರ್ನಲ್ ಡಾ.ಜಿ. ತಿರು ವಾಸಗಂ, ಮೈಸೂರು ವಿಶ್ವವಿದ್ಯಾನಿಲಯದೆ ಕುಟುಂತೆ, ಮೇಜಿ.ಜೀಮಂತ್ ಕುಮಾರ್, ಎಐಯು ಪ್ರಧಾನ ಕಾರ್ಯದರ್ಶಿ ಡಾ.ಪಂತರ್ ಚುತ್ತರ ಗಣ್ಯರು ಉಪಸ್ಥಿತರದರು.

ಉಕ್ಕೇನ್ ನಿಂದ ಮರಳಿದ ವಿದ್ಯಾರ್ಥಿಗಳ ಮನವಿ

ಓದಲು ಅವಕಾಶ ಕಲ್ಪಿಸಿ ಕೊಡಿ

ತುಮಕೂರು: ಯುದ್ದದ ಭೀತಿಯಿಂದ ನಾವು ಅತಂತ್ರ ಸ್ಥಿತಿಯಲ್ಲಿದ್ದು, ದೇಶದಲ್ಲಿರುವ ವೈದ್ಯಕೀಯ ಕಾಲೇಜು ಗಳಲ್ಲಿ ವಿದ್ಯಾಭ್ಯಾಸ ಮಾಡಲು ಅವ ಕಾಶ ಕಲ್ಪಿಸುವಂತೆ ಒತ್ತಾಯಿಸಿ ಉಕ್ರೇ ಕಾರ್ ಆಲ್ಲೆಗೆ ಮರಳು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ವೈ.ಎಸ್ ಅವರಿಗೆ ಮನವಿ ಸಲ್ಲಿಸಿದರು.

ಮುಂದಿನ ಭವಿಷ್ಯಕ್ಕಾಗಿ ಹಾಗೂ ಮಾನವೀಯ ಆಧಾರದ ಮೇಲೆ ರಾಜ್ಯ ಅಥವಾ ದೇಶದ ಯಾವುದಾದರೂ ಯ ಕಾಲೇಜಿನಲ್ಲಿ ವಿದ್ಯಾ ಮಾಡಲು ಅವಕಾಶ ನೀಡು ವಂತೆ ಜಿಲ್ಲೆಯ 26 ವಿದ್ಯಾರ್ಥಿಗಳು

. ಕೆನರಾ ಬ್ಯಾಂಕ್ Canara Bank 🔬

........... ಮೊದಲನೇ ವರ್ಷದಿಂದ ಆಗಸೇ

ವರ್ಷದವರೆಗೂ ವ್ಯಾಸಂಗ ಮಾಡು ತ್ತಿದ್ದು, ಆಯಾ ವರ್ಷಕ್ಕೆ ಅನುಗುಣ ವಾಗಿ ವಿದ್ಯಾಭ್ಯಾಸ ಮುಂದುವರಿಸಲು ಆನುಮತಿ ನೀಡಬೇಕು. ಪ್ರಮಾಣಪತ್ರ ಒದಗಿಸಿ ವಿಶೇಷ ಸೌಲಭ್ಯದ ಅಡಿಯಲ್ಲಿ ಪ್ರವೇಶಕ್ಕೆ ಅವಕಾಶ ವಿದ್ಯಾರ್ಥಿಗಳು ಎಂದು

ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಅಮೃತಾ, ಅಜ ಯಕುಮಾರ್, ಗಣೇಶ್, ಗೋಕುಲ್, ಮೇಘ, ನಿಹಾರಿಕ, ಪ್ರಜ್ವಲ್, ಪವಿತ್ರಾ ಮತ್ತಿತರರು ಇದ್ದರು.



ಉಕ್ರೇನ್'ನಿಂದ ವಾಪನ್ ಬಂದ ವಿದ್ಯಾರ್ಥಿಗಳು ಭಾರತದಲ್ಲೇ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್ .ಪಾಟೀಲ ಅವರಿಗೆ ಮನವಿ ಸಲ್ಪಿಸಿದರು.

and next us not provinced in the control of the con

ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಾಧಕ್ಷ ಸುಭಾಷ್.ಬಿ.ಅಡಿ ಸಲಹೆ

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಬೆಂಗಳೂರು ಗ್ರಾಮಾಂತರ: ಜನಸಂಖ್ಯೆ ಹೆಚ್ಚಾದಂತೆ ಪರಸರದ ಮಾಲಿನ್ನ ಚಟುವಟ ಕೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟರ, ಕ್ರಮ ಕೈಗೊಳಲು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ರಾಷ್ಟ್ರೀಯ ಹೆಸಿರು ನ್ಯಾಯಾಧೀಕರಣದ ರಾಷ್ಟ್ರದಕ್ಕೆ ಸುಭಾಷ್.ಬಿ.ಅಡಿ ಅವರು ಸೂಚಿಸಿದರು

ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ತ್ಯಾಜ್ಯ ವಿಲೇ ವಾರಿ ವಿಷಯಕ್ಕೆ ಸಂಬಂಧಿಸಿದ ಪರಿಶೀಲನಾ ವಾರಿ ವಿಷಯಕ್ಕೆ ಸ ಸಭೆ ಅಧ್ಯಕತೆ ವಹಿಸಿ, ಅವರು

ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಸಂಸ್ಥೆಗಳಾದ ನಗರಸಭೆ, ಪುರಸಭೆ

ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳ ಕುರಿತು . ಅರಿವು ಮೂಡಿಸುವ ರ ಹಮ್ಮಿಕೊಳ್ಳಬೇಕು ಸಾರ್ವಜನಿಕರಲ್ಲಿ ಕಾರ್ಯಕ್ರಮಗಳನ್ನು

ಎಂದರು ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಮಾಲಿ ನ್ಯವನ್ನುಂಬು ಮಾಡುವವರ ವಿರುದ್ಧ ಕಟ್ಟುನಿ ಟ್ಟಿನ ಕಾನೂನು ಕ್ರಮ ಕೈಗೊಂಡು, ದಂಡ ವಿಧಿಸಬೇಕು ಎಂದರಲ್ಲದೆ, ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂ ಲಕ ಪರಿಸರ ಮಾಲಿನ್ಯ ತಡೆಗಟ್ಟುವ ಕಾರ್ಯಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ತ್ಯಾಜ್ಯಗಳಲ್ಲಿ ಹಸಿ, ಒಣ ಹಾಗೂ ವೈದ್ಯಕೀಯ ತ್ಯಾಜ್ಯವೆಂದು ವಿಂಗಡಿಸಲಾ ಗಿದ್ದು, ಪ್ಲಾಸ್ಟಿಕ್ ಹಾಗೂ ವೈದ್ಯಕೀಯ

ತ್ಯಾಜ್ಯವು ಪರಿಸರಕ್ಕೆ ಅತ್ಯಂತ ಹಾಧಿಕಾರಕವಾ ಗಿದ್ದು, ಜಿಲ್ಲೆಯಲ್ಲಿರುವ ಸರಕಾರಿ ಹಾಗಣ ಮಾಸಗಿ ಆರೋಗ್ಯ ಕೇಂದ್ರಗಳು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕಟ್ಟಾರಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮಾಲೀಸ ರಮಿರುತ್ತಿಗೆ ಮಾರಣೆಯವರು ಅತ್ಯ ಮಾರೀಕರಿಗೆ ನೋಟಿಸ್ ನೀಡಬೇಕು ಎಂದು ಪ್ರಾಸ್ತಿಕನ್ನು ಮತ್ತ ಮಾರೀಕರಿಗೆ ನೋಟಿಸ್ ನೀಡಬೇಕು ಎಂದು

.೪೦೦೦. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಕಂಪನಿಗಳು, ಕಾರ್ಖಾನೆಗಳು, ಸಿನಿಮಾ ಥಿಯೇಟರ್ಗಳು ಕಡ್ಡಾಯವಾಗಿ ಹಸ್ತಿ ಕರ್ಯ ಕಡ್ಡಾಯವಾಗಿ ಹಸ್ತಿ ಕಡ್ಡಾಯವಾಗಿ ಹಸ್ತಿ ಹಾಗೂ ಒಣ ಕಸ್ತ ವಿಂಗಡಣೆ ಘನ ತ್ಯಾಜ್ಯ ವಿಲೇವಾರಿ ಘಟಕ ತೆರೆದು, ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ರಬೇಕು ಎಂದು ಹೇಳಿದರು.

ಬಳಸಬಹುದಾಗಿದೆ. ಶಾಲಾ ಕಾಲೇಜುಗಳಲ್ಲೂ ಪರಿಸರ ರಕ್ಷಣೆ ಕುರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ, ಜಿಲ್ಲೆಯ ಬಾಲಕಿಯರ ವಸತಿ ನಿಲಯಗಳಲ್ಲಿ ನ್ಯಾಪ್ಕೀನ್ ಬರ್ನಿಂಗ್ ಮಿಷನ್ ಅಳವಡಿಸುವ ಮೂಲಕ ಸ್ವಚ್ಛಕಾ ಕ್ರಮ

ಆಳವಡಿಸುವ ಹಿ.... ಕೈಗೊಳ್ಳರಾಗಿದೆ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ರೇವಣ್ಣಪ್ಪ ಅವರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ 101 ಗ್ರಾಮ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ಪಂಚಾಯತಿಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ವ ನಿರ್ವಹಣೆ ಘಟಕ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಮಂಜೂರಾಗಿದ್ದು 31 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರಲ್ಲದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಣ ಮತ್ತು ಹಸಿ ಕಸದ ವಿಂಗಡಣೆ ಉತ್ತೇಜಿಸಲು ಪ್ರತಿ ಮನೆಗಳಿಗೆ ಎರಡು ವಿಧದ ಕಸದ ಬುಟ್ಟಿಗಳನ್ನು ನೀಡಲಾ ಗುತ್ತಿದೆ ಎಂದು ತಿಳಿಸಿದರು.

______ ಜಿಲ್ಲಾ ಪೋಲಿಸ್ ಅಧೀಕ್ಷಕ ಕೋನ ಯಿಕ್ಸಷ್ಟ, ಅಪರ ಜಿಲ್ಲಾಧಿಕಾರಿ ವಂಶಿಕೃಷ್ಣ, ಅಪರ ವಿಜಯ.ಈ.ರವಿಕುಮಾರ್, ನ್ಯಾಯಾಧಿಕರಣದ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಜಿಲ್ಲಾ

(CreditAccess®

ಷ್ಟೀಯ ಕಂಪನಿ ಕಾನೂಜ ಸ್ವಾಯದಂತಳುವ ಬೆಂಗಳೂರು ಎಳಡರ ಸಮಕ್ಕೆಯದಲ್ಲಿ ಸಿಪ್ಪಿಸಿಎಂ/ಕಿಸಿ/ಕಾರ್ಯ/ಶಾಸ್ತ್ರಿ ಸಿಪ್ಪಿಸಿಎಂ/ಕಾರ್ಯ ಸಮಕ್ಕೆಯದಲ್ಲಿ ಸಂಪಾರಗಳು ನೀಡಿತ ಅರ್ಮನೆಗಾಗಿ 230–232 ಮತ್ತು ಸಂಬಂಧನ್ನೂ ಇತರ ಸಿಬಂಧನೆಗಳ ಸಹಸುವಲ್ಲ ಮತ್ತು ಮುಂದಿಕೆಗಳ ಸಹಸುವಲ್ಲಿ ಮತ್ತು ಮೈಕ್ರಿಫ್ ಫೈನ್ಸ್ ರಿಮಿಷಣೆ ಮತ್ತಿ ಕ್ರಿಶೆಗಳ ಇತ್ತಿನ್ ಸ್ವಾಮೀಕ್ ಲಿಮಿಷೆಡಗಳು ಮತ್ತು ಇವುಗಳ ಕುಪ್ರತಿನ ಸರವಾದರೆ ಮತ್ತು ಸಾರ್ದಿಸಿ ವಿನೇಮದಲ್ಲಿ

ನ್ಯಾಯಾಧಿಕರಣವು ಕರೆದಿದ್ದ ಕ್ರೆಡಿಟ್ ಆ್ಯಕ್ಕೆಸ್ ಗ್ರಾಮೀಣ್ ಲಿಮಿಟೆಡ್ನ ಇಕ್ಷಿಟಿ ಶೇರುದಾರರ ಸಭೆಯ ಬಗ್ಗೆ ನೋಟಿಸಿನ ಜಾಹೀರಾತು

್ಷ್ಯಾಪ್ ತಾರ್ಯವಾರರ ಸಭೆಯ ಬಗ್ಗೆ ಕ್ರೆಡಿಟ್ ಆ್ಯಕ್ಕೆಸ್ ಗ್ರಾಮೀಣ್ ಲಿಮಿಟೆಡ್ ಹೊಸ ಸಂ.49 (ಪಳೆಯ ಸಂ.725), 46ನೇ ಕ್ರಾಸ, 8ನೇ ಬ್ಲಾಕ್, ಜಯನಗರ, ಬೆಂಗಳೂರು – 560070 ಕರ್ನಾಟಕ.......

The second secon

ಲಂತಹ ಸಲ್ಲಿ (ಸಪ್ಪೆ)ಗೆ ಹಾಜನಾಗುಂ ವಿನಂತಿಸಲಾಗಿದೆ. VCOAMA ಮೂಲಕ ಸಧೆಯಲ್ಲಿ ಕಾರುಕ್ಕೇರ್ನು ಈ 60 ರಕ್ಷ. ಸ್ಥಾಪ್ ಆಫ್ ಕಾರ್ಯಕ್ಷಿಯ ಈ 60 ರಕ್ಷ. ಸ್ಥಾಪ್ ಆಫ್ ಕಾರ್ಯಕ್ಷಿಯ ಕಾರ್ಯಕ್ಷಯ ಕ್ಷಮ್ಮೆ ನಿರ್ದಹಿಸುತ್ತದೆ ಕೆ. ಅತ್ಯಕ್ಷಯ ಕಾರ್ಯಕ್ಷಿಯ ಕ್ಷಮ್ಮೆ ಕಾರ್ಯಕ್ಷಯ ಕ್ಷಮ್ಮೆ ಕಾರ್ಯಕ್ಷಯ ಕ್ಷಮ್ಮೆ ಕ್ಷಮ್ಮೆ ಕಾರ್ಯಕ್ಷಯ ಕ್ಷಮ್ಮೆ ಕಾರ್ಯಕ್ಷಯ ಕ್ಷಮ್ಮೆ ಕ್ಷಮ್ಮೆ ಕ್ಷಮ್ಮೆ ಕಾರ್ಯಕ್ಷಯ ಕ್ಷಮ್ಮೆ ಕ್ಷಮ್ಟೆ ಕ್ಷಮ್ಮೆ ಕ್ಷಮ್ಮೆ ಕ್ಷಮ್ಮೆ ಕ್ಷಮ್ಟೆ ಕ್ಷಿಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಿಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಿಮ್ಟೆ ಕ್ಷಿಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಿಮ್ಟೆ ಕ್ಷಿಮ್ಟೆ ಕ್ಷ್ಟಿಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಿಮ್ಟೆ ಕ್ಷಮ್ಟೆ ಕ್ಷಮ್ಟೆ ಕ್ಷಿಮ್ಟೆ ww.creditaccessgrameen.ir ಡಿಯಲ್ಲಿ ಪಡೆದುಕೊಳ್ಳಬಹುದು.

ಅರ್ಯಾಶ್ರೆ ಪಡೆದುಕೊಳ್ಳಬಹುದು.
ಪ್ರಾಯವರುತಗಳು ಸಂಶ ಅರೇಶ ಮತ್ತು ಅಶ್ಯಯವಾಗುವ ಎಂಟು ಸುಕ್ಕೋಲೆಗಳಿಗೆ ಅರ್ಜಿಸುತ್ತದೆ.
ಅನೆಸಾರವಾಗಿ, ಈ ಸಭೆಯ ಸಂಚತೆಯನ್ನು, ಅರವೊಂದಿಗಳ ದಾಖಲೆಗಳೊಂದಿಗೆ, ತಮ್ಮ ಇವೇಲ್ ಬಹುಗಳನ್ನು, ಅರವೊಂದಿಗಳ ದಾಖಲೆಗಳೊಂದಿಗೆ, ತಮ್ಮ ಇವೇಲ್ ಬಹುಗಳನ್ನು ಕ್ರೀತ್ರಿಯಾಗುತ್ತದೆ. ಆರ್ಜಿಸುತ್ತದೆಯ ಇತ್ತಿಟ್ಟಿ ಕೇಂದಾಯಿಸಿಕಂತ ಆರ್ಜಿಸುತ್ತದೆ ಕಂಡಿದ್ದಿಯಾಗುತ್ತದೆಯ ಇತ್ತಿಟ್ಟಿಗಳು ಪ್ರತಿಸ್ಥಾನವನ್ನು ಮೊದಲತೆ ಮತ್ತು ತಮ್ಮ ಇವೇಲ್ ಪಡೆಗಳನ್ನು ನೋರಾಯಬಹುತ ಹೇರುವಾಗಿ ಮತ್ತು ತಮ್ಮ ಇವೇಲ್ ಪಡೆಗಳನ್ನು ನೋರಾಯಬಹುತ ಹೇರುವಾಗಿ ಅರ್ಜಿಸುತ್ತದೆ ಪಡೆಗಳನ್ನು ನಿರ್ವಹಿಸುತ್ತಿದ್ದಿಯಾಗಿ ಪಡೆಗಳನ್ನು ನಿರ್ವಹಿಸುತ್ತಿದ್ದಿಯಾಗಿ ಪಡೆಗಳನ್ನು ನಿರ್ವಹಿಸುತ್ತಿದ್ದಿಯಾಗಿ ಪಡೆಗಳನ್ನು ನಿರ್ವಹಿಸುತ್ತಿದ್ದಿಯಾಗಿ ಪಡೆಗಳನ್ನು ನಿರ್ವಹಿಸುತ್ತಿದ್ದಿಯಾಗಿ ಪಡೆಗಳನ್ನು ನಿರ್ವಹಿಸುತ್ತಿದ್ದಿಯಾಗಿ ಪಡೆಗಳು ಪಡೆಗಳು ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ದಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ದಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ದಹಿಸುತ್ತಿದಿನ ನಿರ್ವಹಿಸುತ್ತಿದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ದಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿದ್ದಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ದಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರಿಸುತ್ತಿನ ನಿರ್ವಹಿಸುತಿನ ನಿರದಹಿಸುತ್ತಿನ ನಿರಿಸುತ್ತಿನ ನಿರಿಸುತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸುತಿನ ನಿರ್ವಹಿಸುತಿನ ನಿರ್ವಹಿಸುತಿನ ನಿರ್ವಹಿಸುತ್ತಿನ ನಿರಿಸುತ್ತಿನ ನಿರ್ವಹಿಸುತ್ತಿನ ನಿರ್ವಹಿಸ

ಆಂಚೆ ಮತಪಾನ,ರಿಮೋಚ್ ಇ–ಫೋಟಂಗ್ ನಲ್ಲಿ ಯಾವುದೇ ಕುಂದುಕೊಂಡೆಗಳು ಅಥವಾ ಪ್ರಕ್ರಿಗೆ ಇದ್ದರೆ, ದಯವಿಟ್ಟು ಶ್ರೀ ಶ್ರೀರ್ ಪಾಲಮುರೇ, ಡೆಪ್ಪುಟ ಮ್ಯಾಸೇಜರ್, KFin ಟೆಕ್ನಾಂಜೀನ್ ಪ್ರವೇಟ್ ಲಿಮಿಟೆಡ್, ಇವರನ್ನು ದೂರವಾಣೆ: 1800 345 4001 (ನಿಶಾಲ್ಟ) ಇಮೇಲ್: evoting@kintech.com ಮೂಲಕ ಸಂಪರ್ಕಿಸಿ.

evolengishmiech.com ಮೂಲಿತ ಸಂಪರ್ಕಸಿ. ದೋಜನೆ, ನೋಟ್, ಮತ್ತು ಎವರಣಾತ್ಮಕ ಹೇಳಿಕೆಯ ಕಾಗದದ ಪ್ರತಿಗಳನ್ನು ಆದರೆಲ್ಲಿ ಸೂಚಿಸಲಾದ ಎಲ್ಲಾ ಅನಿಬಂಧಗಳೊಂದಿಗೆ, ಶವಿವಾರ, ಧಾನುವಾರ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುವರಡಿ, ಯಾವುದೇ ದಿನವಂದು ಅರ್ಜವಾರ ಕಂಪನಿಯ ನಂ. 49, 46 ಕೇ. ಕ್ರಾಸ್, ತಿಣಿ: ಪ್ರಕ್ಷಣ, ಜಯನಗರ, ನಂಗಳೂರು 560070 ಇಲ್ಲಿರುವ ನೋಂಧಾಯತ ಕಚೇರಿಯಲ್ಲಿ ಉಚಿಕವಾಗಿ ಪಡೆಯಬಹುದು.

ಕರ್ಷೆಯಲ್ಲಿ ಉಚಿತವಾಗ ಸಡೆಯಬಹುದು.
ಮನ್ನ ಸ್ವಾಯಯದಳಿಯ ಫೆಟ್ರವರ 35, 2022 ದಿನಾಕದ ತನ್ನ ಆದೇಶದ ಮೂಲಕ, ಸಭೆಯ ಆರಕ್ಷನಾಗಿ ಪ್ರೀ ಸಾತಿ, ಎಕ್ಕಾನ್, ತರೀಲು, (ಚುಟ್ಟಿಡಿತ್ತಾರಿತ್ತಾರಿನಾಗಿ) ಮನ್ನ ವೃತ್ತಿಯ ಕರ್ನನ್ನ ಸಮಿ ಎಕ್ಕಾನ್ನ ತರೇಲು, (ಚುಟ್ಟಿಡಿತ್ತಾರಿತ್ತಾರಿನಾಗಿ) ಮನ್ನ ವೃತ್ತಿಯ ಕರ್ನನ್ನ ಸಭೆಯ ಪರೀಕರಣ್ಣಗೆ ನೇಡು ಮಾಡದೆ, ಮೇಕೆ ತೀಸಿದ ಯೋಜನೆಯಾದ ಮನ್ನು ಸಭೆಯ ಪರೀಕರಣ್ಣಗೆ ನೇಡು ಮಾಡದೆ, ಮೇಕೆ ತೀಸಿದ ಯೋಜನೆಯಾದ ಪರೀಕರಣೆಯ ಪ್ರೀಯದಿಸಲಾಗುತ್ತದೆ, ನೇಡಿನ ಸ್ವಾಯಮಾರಕೀಯ ಈನಿಮೊದಲಾಗುತ್ತದೆ, ಮೆಂದ ಸ್ವಾಯಮಾರಕೀಯ ಈನಿಮೊದಲಾಗುತ್ತದೆ, ಮೆಂದ ಪರೀಕರ ಸಭೆಗೆ ಸಂಬಂಧಿಸಿದಂತೆ ನಡೆದ ಮತರಾಗದ ಫರಿಕಾಂಶಗಳನ್ನು ಪರೀಕರಣೆ ಪರೀಕರಣೆಯ ಪರೀಕರರಣೆಯ ಪರೀಕರಣೆಯ ಪರೀಕರರಣೆಯ ಪರೀಕರಣೆಯ ಪರೀಕರರಣೆಯ ಪರೀಕರರಣೆಯ ಪರೀಕರಣೆಯ ಪರೀಕರರಣೆಯ ಪರೀಕರಣೆಯ ಪರೀಕರರಣೆಯ ಪರೀಕರಣೆಯ ಪರೀಕರಣೆಯ ಪರೀಕರಣೆಯ ಪರೀಕರಣೆಯ ಪರೀಕರಣೆಯ ಪರೀಕರಣೆಯ ಪರೀಕರಣೆಯ ಪರೀಕರಣೆಯ ಪರೀಕರರಣೆಯ ಪರೀಕರಣೆಯ ಪರೀಕರಣೆಯ

ಅಧಿಕೃತ ಸಹಿದಾರು ಹೆಡ್-ಕಂಪ್ಲಯನ್ಸ್, ಲೀಗಲ್ ೩ ಕಂಪನಿ ಸೆಕ್ರಿಟ

ಕಾಂಗ್ರೆಸ್ ಡಿಜಿಟಲ್ ಸದಸ್ವತ್ಯ ನೋಂದಣೆ ಅಭಿಯಾನದಲ್ಲಿ ಗದ್ದಲ

ಯಾದಗಿರಿ: ನಗರದ ಇಂಪಿರಿಯಲ್ ಗಾರ್ಡನ್ ನಲ್ಲಿ ಬುಧ ವಾರ ನಡೆಯುತ್ತಿರುವ ಕಾಂಗ್ರೆಸ್ ಡಿಜಿಟಲ್ ಸದಸ್ವತ್ವ ಅಭಿಯಾನದಲ್ಲಿ ಕಾರ್ಯಕರ್ತರು ಗದ್ದಲ ಮಾಡಿದ್ದರಿಂದ ಕಾರ್ಯಕ್ರಮ ಸುಮಾರು 20 ನಿಮಿಷ ತಡವಾಗಿ ಆರಂಭ

ಸಂಭಾಷ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಕ್ತ ಭೈಕ್ ರ್ಯಾಲಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ನಿಡರುವಸರ್ ಆವರಿಗೆ ವೈಕರ್ ಕೂಗಿ ಗದ್ದಲ ಮಾಡಿದರು. 'ಡಿ.ಕೆ., ಡಿ.ಕೆ., ಡಿ.ಕೆ' ಎಯ ಒಮ್ಮೆಲೇ ಕೂಗಡೊಡಗಿದಾಗ ಗರಂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾರ್ಯಕ ತರರು, ಅಧರ್ಮನಗಳನ್ನು ಗರಂಬಿದರು. 'ಯಾವ ಡಿ.ಕೆ.) ನೂ ಬೇಡ ಎರಡು ಬೇಡ ಕೊಡ್ಡು ಹೋಗ್ಬಿ, ನಾವು ಎನು ಕಾರ್ಯಕ್ರಮ ಮಾಡ್ತಾ ಇದಿದಿ ಎಂದು ತಿಳಿದುಕೊಳ್ಳ ಎಂದು ಕಾರ್ಯಕ್ರಮ ಮಾಡ್ತಾ ಇದಿದಿ ಎಂದು ತಿಳದುಕೊಳ್ಳ ಎಂದು ಕಾರ್ಯಕ್ರಮ ಮಾಡ್ತಾ ಇದಿದಿ ಎಂದು ತಿಳಿದುಕೊಳ್ಳ ಮರು ಅರ್ಯಕ್ಷಮ ಮಾಡ್ತಾ ಇದಿದಿ ಎಂದು ತಿಳಿದುಕೊಳ್ಳ ಹಿರಿಯರ ಒಂದೇ ಸಮನೆ ಕೂಗಡೊಡಗಿದರು. ಪಕ್ಷದ ಅರ್ಯಾಕರ್ ಮನೆ ಕೂಗಡೊಡಗಿದರು. ಪಕ್ಷದ ಆಯೋಜಕರು ಪರ್ವೆ ಪದೆ ಮನವಿ ಮಾಡಿದರು ಕಾರ್ಯಕರ್ತರು ಕೇಳುವ ಸ್ಥಿತಿಯಲ್ಲಿದಲ್ಲಿ, ಆಗ

ಅನಿವಾರ್ಯವಾಗಿ ಪೊಲೀಸರನ್ನು ಕರೆಸಿದಾಗಲೂ ಪರಿಸ್ಥಿತಿ ಇಪ್ರತ್ರು ನಿಮಿಷದವರಗೆ ಸುಧಾರಸಲೇ ಇಲ್ಲ, ನಿಗರಿತ ಸಮಯಕ್ಕಿಂತ ಒಂದೂವರೆ ತಾಸು ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಆದರೂ ಕಾರ್ಯಕರ್ತರ ಅಶಿಸ್ತು

ಅರ್ಧಕ್ಕೆ ನಿಲ್ಲಿಸಿದೆ ನಂದೇ ಮತರಂ, ರಾಷ್ಟ್ರಗಿಕೆ: ಗದ್ದಂದ ನಡುವೆಯೇ ನಂದೇ ಮಾತರಂ ಗೀತೆ ಹಾಡಿಸಲಾಯಾನಿ, ಅರ್ಲೋಹರ ಮತ್ತಿ ನಿಲ್ಲಾಸಣೆ ಮನ್ನು ಮಾಡಿದಾಗಲೂ ಅರ್ಥ ಜನ ಮಾತ್ರ ಎದ್ದು ನಿಂತಿದ್ದರು. ನಂದೇ ಮಾತರಂ ಗೀತೆ ಅರ್ಧಕ್ಕೆ ನಿಲ್ಲಿಸಲಾಯಾನಿ, ಬಾದನ ನಡರು ಒಮ್ಮೆಲೆ ರಾಷ್ಟ್ರಗತೆ ಸೌಂಡ್ ಸಿಸ್ಟರನಲ್ಲಿ ಮೊಳಗತೊಡಗಿತು. ಮೊದಲೇ ಗದ್ದಂದ ನಡುವೆ ಇದ್ದ ಕಾರ್ಯಕರ್ಕಾಗೆ ರಾಷ್ಟ್ರಗತೆ ಕೇಳಾರನ ನಡುವೆ ಇದ್ದ ಕಾರ್ಯಕರ್ಕಾಗೆ ರಾಷ್ಟ್ರಗತೆ ಕೇಳಾರನ ಮತ್ತು ಗೊಂಡಲಾಗಿದ್ದರಿಂದ ಅತ್ತಿನ್ನು ಸಹಿಷರೆ ಕೊಣಿಗೆ ಮರಿದೆ ವಿರಾಧ ಮಾರ್ಯ ಅತ್ತಿನ್ನು ಸಹಿಷರೆ ಕೊಣಿಗೆ ಮರಿದೆ ವಿರಾಧ ಮತ್ತು ತನ್ನುನ ಸಹಿಷರೆ ಕೊಣಿಗೆ ಮರಿದೆ ವಿರಾಧ ಮತ್ತು ಮೆದಿಕೆ ಮೇಲೆ ಬಸ್ಸಿ ಇಲ್ಲದಿದ್ದರೆ ಸಭೆ ಮಾಡದೇ ನಾನು ಎಪರ್ ಮಹಗುತ್ತಿಕೆ ಎಂದು ಮತ್ತಷ್ಟಗರಂ ಆದರು. ಅರ್ಧಕ್ಕೆ ನಿಲ್ಲಿಸಿದ ವಂದೇ ಮಾತರಂ, ರಾಷ್ಟ್ರಗೀತೆ: ಗದ್ದಲದ

ಶಾಸಕ ಅರುಣ್ ಗೆ ಜೀವ ಬೆದರಿಕೆ ಹಾಕಿದವನ ಬಂಧನ

8ವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಅರೋಪಿಯನ್ನು ಬಾಗಲಕೋಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಗೋಕಾಕದ ಶಿಂದಿಕುರಬೆಟ್ನನ ಸಿದ್ಧಾರೂಢ ಶ್ರೀ

ಕಾಂತ್ (31) ಬಂಧಿತ ಆರೋಪಿ. ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯ ನಂತರ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಅರುಣ್ ವಿರುದ್ಧ ಫೇಸ್ಬುಕ್ ನಲ್ಲಿ ಮುಸ್ಲಿಂ ಯುವಕ ಮುಸ್ತಾಕ ಅಲಿ ಎಂಬುವವರ ಹೆಸರಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬಾಗಲಕೋಟೆ ಪೊಲೀಸರು ಬೇರೊಂದು ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿದಾಗ ಮುಸ್ಲಿಂ ಯುವಕನ ಹೆಸರಲ್ಲಿ ಅರುಣ್ ಗೆ ಬೆದರಿಕೆ ಹಾಕಿದ

ಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ರಾನ

ವರಗಳೂರು ಗ್ರಾಮಾಂತರ: ಕರ್ನಾಟಕ ರಾಜ್ಯ ಬಾಲುಕಾಸ ಅನಡೆದಿ. ವಕಿಯಾದ ಬಾಲುಗಳಿಂದ ಪ್ರಶ್ನು ಪ್ರಜಾನ ಮಾಡಲು ಯಾರ್ಪಕರವಾಗಿದ್ದು, ರಾಷ್ಟ್ರಮಕ್ಕೆ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆಗೆ ದ 18 ವರ್ಷದ ಒಳಗಿನ ಮಳ್ಳದಿಂದ ಅರ್ಜಿ ಅಪ್ಪಾಸವಾಗಿದೆ. ಕ್ರಿಸ್ಟ್ರೆ ಸಂಗಿತ, ಸಾಹಿತ್ಯ ಕರ್ನರಕ್ಕೆ ರತ್ನಿ ಚುತ್ತಾರು ಪ್ರತಿಕ್ಕೆ ತನ್ನ ಬಹುದು ಪ್ರತಿಕೆ ಮಾರ್ಗನಾಗಿದೆ. ಕ್ರಿಸ್ಟ್ರೆ ಸಂಗಿತ, ಸಾಹಿತ್ಯ ಕರ್ನರ ಪ್ರತಿಕ್ಕೆ ತನ್ನ ಬಹುದು ಪ್ರತಿಕೆ ತನ್ನ ಮುಂದು ಪ್ರತಿಕ್ಕೆ ತನ್ನ ಮುಂದು ಪ್ರತಿಕ್ಕೆ ತನ್ನ ಮುಂದು ರಕ್ಷಣ್ಣತೆ ನಕಲು ದಾಖಲೆಗಳೊಂದಿಗೆ ಹಾಗೂ ಸ್ಥ-ವರ್ಮಗಳನ್ನು ಳಗುಂಡು ಮತ್ತುಯಾಗಿಯೆ ಅರ್ಜಿಯ ಮುಂದು ಸ್ಥ-ವರ್ಮಗಳನ್ನು ಳಗುಂಡು ಮನವುದುಂದಿಗೆ ಅರ್ಜಿಯವು ಬರ್ಲು ತನ್ನ ಮುಂದು ಪ್ರತಿಕ್ಕೆ ನಕ್ಕಲು ಮಾರ್ಗ ಹೆಚ್ಚಿಸಲು ಹಾಗೂ ಹೆಚ್ಚಿನ ಮಾಹಿತಿಗಳು ಸ್ಥಿಸುವುದು. ಅರ್ಜಿ ಸಸ್ಥಿಸಲು ಹಾಗೂ ಹೆಚ್ಚಿನ ಮಾಹಿತಿಗಳು ಸ್ಥಿಸುವುದು, ಅರ್ಜಿ ಸಸ್ಥಿಸಲು ಹಾಗೂ ಹೆಚ್ಚಿನ ಮಾಹಿತಿಗಳು ಸ್ಥಿಸುವುದು, ಅರ್ಜಿ ಸಸ್ಥಿಸಲು ಹಾಗೂ ಹೆಚ್ಚಿನ ಮಾಹಿತಿಗಳು ಕೆಲ್ಲಿಕ್ಕೆ ಸಂಪರ್ಕಗಳು ಕಾಲೋನ್ ಪ್ರತಿಕ್ಕೆ ಮಾಹಿತಿಗಳು ಪರಿಸಿಕ್ಕೆ ಕಾಲೋನ್ ಪ್ರತಿಕ್ಕೆ ಸುರ್ವಹಗಳು ಕಾಲೋನ್ ಪ್ರತಿಕ್ಕೆ ಸಂಪರ್ಕಗಳು ಪರಿಸಿಕ್ಕೆ ಸುರ್ವಹಗಳು ಪ್ರತಿಕ್ಕೆ ಸಂಪರ್ಕಗಳು ಪ್ರವಿಕ್ಕೆ ಸಂಪರ್ಕಗಳು ಪರಿಸಿಕ್ಕೆ ಸುರ್ವಹಗಳು ಪ್ರತಿಕ್ಕೆ ಸಂಪರ್ಕಗಳು ಪ್ರವಿಕ್ಕೆ ಸಂಪರ್ಧಕ್ಕೆ ಸಂಪರ್ಕಗಳು ಪ್ರವಿಕ್ಕೆ ಸಂಪರ್ಧಕ್ಕೆ ಪ್ರವರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಪ್ರತಿಕ್ಕೆ ಪ್ರತಿಕ್ಕೆ ಪ್ರತಿಕ್ಕೆ ಪ್ರವರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಪ್ರತಿಕ್ಕೆ ಪ್ರವರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಗಳು ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರಕ್ಷಗಳು ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ ಸಂಪರಕ್ಷಕ್ಕೆ ಸಂಪರ್ಧಕ್ಕೆ ಸಂಪರ್ಧಕ್ಕೆ **ಬೆಂಗಳೂರು ಗ್ರಾಮಾಂತರ:** ಕರ್ನಾಟಕ ರಾಜ್ಯ ಬಾಲವಿಕ ವತಿಯಿಂದ 'ಬಾಲಗೌರವ ಪ್ರಶಸ್ತಿ' ಪ್ರದಾನ

PUBLIC NOTICE

This is to inform the General Public use.
TULASI, is the absolute owner imovable property mentioned in the so grounder and Miss. BHAVANA. G, AND AMRATHA GOVINDARAJU, intendir

SCHEDULE PROPERTY All that piece and parcel of immovab property bearing Site No.215, BBMP Khalt No.699/28/215, formed in Sy, No.25, shusted Agrahara Village, Yelaharka Hobil, Bangaton Korth Taluk, property now comes under thimbs of BBMP measuring east to west 40 fe and north to south 30 feet, totally measuring 1000 Seuters for and hounded on. Earth set. 95

্ৰুছ, কৰা আনাংশ, বৰ্ণত আনাংশ, বৰণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰ্ণত আনাংশ, বৰণ

homefirst

ಹೋಮ್ ಫಸ್ಟ್ ಪೈನಾನ್ಸ್ ಕಂಪನಿ ಅಂಡಿಯಾ ಲಿಮಿಟೆಡ್ CIN: L6599MH2010PLC240703, ವೆಬ್ಸ್ಟೆಟ್: homefirstindia.com ದೂ ನಂ.: 180030008425 ಇ–ಮೇಲ್ ಐಡಿ: loanfirst@homefirstindia.com

ಸ್ವಾಧೀನ ಸೂಚನೆ ಚ್) ರೂಲ್ಡ್, 2002 ರನಿಯಮ 8 ರ ಸಚ್–ನಿಯಮ (1) ರ ಅಡಿಯಲ್ಲಿರುವ ಅ

ಕ್ರ ಸಂ.	ಸಾಲಗಾರರ ಹೆಸರು	ಅಡಮಾನದ ಆಸ್ತಿಯ ವಿವರಣೆ	ತಗಾದೆ ಸೂಚನೆಯ ದಿನಾಂಕ ನಿಯಮ 13 (2)	ತಗಾದೆ ಸೂಚನೆಯ ದಿನಾಂಕದಿಂದ ಒಟ್ಟು ಬಾಕಿ (ರೂ.)	ಪಡಿಸಿಕೊಂಡ		
1	ಸುನೀತಾ ರಾಥೋಡ್, ನಾಮದೇವ್ ರಾಥೋಡ್	ಫ್ಲಾಟ್ ನಂ. 408, ಬ್ಲಾಕ್ ಜಿ12, ಪ್ರಾವಿಡೆಂಟ್ ವೆಲ್ವರ್ಕ್, ಯಲಹಂಕ, ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ರಂಜನ್ ಕುಂಟೆ ಹತ್ತಿರ, ದೆಂಗಳೂರು-560064.	12-01-2022	9,96,770	21-03-2022		
2	ರಾಜನ್ ಬಾಲು, ಕೃಷ್ಣವೇಣಿ ಆರ್.	ಖಾನೇಶುವರಿ ಸಂಖ್ಯೆ 457, ಡೋರ್ ಸಂಖ್ಯೆ 32, ಆಸ್ತಿ ಸಂಖ್ಯೆ 89, ಕಾಡುಗೊಂಡನಹಳ್ಳಿ ಗ್ರಾಮ, ಕಸವಾ ಹೋಬಳಿ, ಬೆಂಗಳೂರು ಉತ್ತರ ಕರ್ನಾಟಕ 560084.	12-01-2022	14,55,822	21-03-2022		
3	ಹುಸ್ಲೇನ್ ಮುಹಮ್ಮದ್ ಮುಷ್ತಾಕ್, ನಜ್ಜೀನ್ ಕೌಸರ್ ಹುಸ್ಲೇನ್, ಸರೇಂದ್ರ ಸಿಂಗ್ ಸೋನಿ	ಮನೆಯ ನಿವೇಶನ ನಂ. 8, ಆಸ್ತಿ ಸಂಖ್ಯೆ 50, ಖಾತ ನಂ. 436, ಆಸ್ತಿ ಸಂಖ್ಯೆ, 8,50, ಹೊಂಗಸಂದ್ರ ಗ್ರಾಮ, ಬೇಗೂರು ಹೋಬಳ, ಬೆಂಗಳೂರು 560068.	12-01-2022	36,34,714	21-03-2022		

ರ್ಣಾಗರರು ತಗಾರೆ ಸಂಚರಿಯಲ್ಲಿ ಸೂಚಿಸಿರುವ ಸಾಲರ ಬಾಕಿ ಮೊತ್ತವನ್ನು ಮೂರ್ತಿಯಾಗಿ ಮರು ಪಾವಕಿ ಮಾಡಲು ವಿಶ್ವಲಭಾಗಿರುವುದರ ಸಾಲಗಾರರಿಗೆ / ಹಾರ್ಬೀಭಾರವರಿಗೆ ಮತ್ತಿ ಸಾರಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ, ಕಳಿಗೆ ವಿರುಸಿರುವ ಆಸ್ತಿಯನ್ನು ಕೆಳಸುವಾ ಈ ಮೇಲೆ ಸೂಚಿಸಿದ ನಿಯಮಗಳ ನಿಯಮ 8 ಆನ್ನು ಓದಿಕೊಂಡಂತೆ ಸದರಿ ಕಾಯದೆಯ ಕಲಂ 13 (4)ರಲ್ಲಿ ಪ್ರದತ್ನವಾದ ಅಭಿಕಾರದನ್ನಯ ಸ್ಥ

ಪಡಿಸುವರುದ್ದಾರು. ಸಾರಾರಯ / ಶಾಮಾನುವರದರು ಹಾಗೂ ನಿರ್ದಿಷ್ಟವಾಗಿ ಸಾರಾರರು ಈ ಕೆಳಗೆ ಎವರಿಸಿದ ಆಸ್ಪಿಯೊಂದಿಗೆ ವೃದ್ಧವರಿಸಿದರು. ಈ ಹಿಬ್ಬಾರ್ ಬ್ಯ ಹಾಗೂ ಅಂತದ ಮಾವುದೇ ವೃದ್ಧವಾಗಗಳು ಹೊಡ್ ಫಲ್ನ್ ಫೈಸಾನ್ಸ್ ಕಂಪರಿ ಇಂಡಿಯಾ ಲಿಮೀಟ್ ಇವರಿಗೆ ಸಂಧಾರು ವಾಗತಕ್ಕ ಮೊಲಲ ಮಾರುವುದಕ್ಕೆ ಹಿಗಾ ವಾಧ್ಯವಾಗಿರುತ್ತದೆ. ಸಾರಾರಾರ ಸಮಾತ್ರೆ ತುರ್ವವೇನೆಂದರೆ ಭದ್ರತಾ ಸೃತ್ವಗಳನ್ನು ಹಿಂಪಡೆಯುವ ಕಾರಾವನಾಶ ಉಪ-ಕಾಯದೆ (ತ)ರ ಸೈನ್ 13ರ ಆಸ್ಪರು ಇರುತ್ತದೆ. ಸಹಿ/- ಅಧಿಕೃತ ಅಧಿಕಾರಿ, ಹೊಡ್ ಫಲ್ನ್ ಕೈರಾನ್ಸ್ ಕಂಪರಿ ಇಂಡಿಯ ಸಹಿ/- ಅಧಿಕೃತ ಅಧಿಕಾರಿ, ಹೊಡ್ ಫಲ್ನ್ ಕೈರಾನ್ಸ್ ಕಂಪರಿ ಇಂಡಿಯ

ದಿನಾಂಕ : 24-03-2022, ಸ್ಥಳ: ಬೆಂಗಳೂರು

	ಕಿಸ್ತಿಯ ಭದ್ರತೆ ಮತ್ತು ಪುನನಿರ್ಮಾಣ ಮತ್ತು ಬಡ್ಡಿಯ ಹಿ ಸೆಕ್ಷನ್ 13 (2) ಕಾಲಂನ ಪ್ರಕಾರ ಜಾರಿ ಮಾಡುವದಕ್ಕಾ		ಯಮ
ಲಗಾರರ ಹೆಸರು	ಅಡವು ಇಟ್ಟ	ಎನ್ಪಿಎಯ	

ನಂ.	ಸಾಲಗಾರರ ಹಸರು (ಎ)	ಅಡವು ಇಟ್ಟ ಆಸ್ತಿಯ ವಿವರ (ಬಿ)	విశావివయి కార్యిమ (సి)	ಬಾಕಿ ಉಳಿದ ಕೊಡಬೇಕಾದಹಣ (ಡಿ)
1.	ಸಾಲ ಖಾತೆ ಸಂ. HHLBGM00227328 1. ಮುಂದದ ಶಿಲ್ಪಕ್ಕೆಲಾಸ 2. ಕೈಲಾತ್ ಮುಂದದ	ಫ್ಲಾಟ್ ಕಂ. ಎ-305, ನಿಂಗ್ ಎ ಸಲ್ಟಿ ಮೂರಣೀ ಮಹಡಿ, ವಿವಾತ್ರಾ ಟಿರಿಗಾ, ಸರ್ವೆ ಸಂ. 36/6 ಮತ್ತು 36/7, ಚಂಬೇಷರ್, ಗ್ರಾಮ ಸರ್ಜಾಪುಲೆ ಹೋಲಳಿ, ಆನೇಕಲ್ ತಾಲೂಕು, ಬೆಂಗಳೂರು-580099, ಕರ್ನಾಟಕರಲ್ಲಿ ಸ್ಥಿಸವಾಗಿದೆ	04.02.2022	04.02.2022ರಂದಿಸಂತೆ ರೂ. 38,18,612.42/- (ರೂಪಾಯಿ ಮೂವಕ್ತ ಎಂಟು ಲಕ್ಷದ ಹದಿಸೆಂಟು ಸಾವಿರದ ಆರು ಸೂರ ಹಸ್ತೆರೆಡು ಮತ್ತು ಪೈಸೆ ಸಲವತ್ತ ಎರಡು ಮಾತ್ರ)

ತನ್ನಿಂದ ಬಾಕಿ ಇರುವ ಹಣದ ಸಂಪೂರ್ಣ ಪ ಕಾಯದೆಬದ್ದವಾಗಿ ಆದೇಶಿಸಿರುವ ಸಮಯದ ಬಿಡಿಸಿಕೊಳ್ಳುವಹಕ್ಕೆಗೆ ಅರ್ಹನಿಲ್ಲದಿರಬಹುದು'

ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲ ಲಿಖಿತಪೂರ್ವಸಮ್ಮತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಇಂಡಿಯಾಬುಲ್ಸ್ ಹೌಸಿಂಗ್ ಫೈಸಾಸ್ಸ್ ಲಿಮಿಟೆಡ್ ಅಧಿಕೃತ ಅಧೀ

ಸ್ಥಳ: ಬೆಂಗಳೂರು

ದಿನಾಂಕ: 23ನೇ ಮಾರ್ಚ್, 2022